


## ಸದೃಢ ಆರೋಗ್ಯ ವ್ಯವಸ್ಥೆ ಆಯೋಯಲ್, ಅನಿವಾಯ

ಆರೋಗ್ಯ ವ್ಯವಸ್ಥೆಯನ್ನು  
ಬಲಪಡಿಸಬೇಕಾದ  
ಅಗತ್ಯವನ್ನು ಈಗಿನ  
ಆರೋಗ್ಯ ತುರ್ತು  
ಪರಿಸ್ಥಿತಿಯು ನಮಗೆ  
ಮನಗಾಣಿಸಿದೆ. ಇದನ್ನು  
ಅಧ್ಯತೆಯು ಕೆಲಸವನ್ನಾಗಿ  
ಸರ್ಕಾರ ಪರಿಗಳಿಸಿ ತಕ್ಷಣ  
ಸ್ವಂದಿಸಬೇಕಿದೆ.



ನಮ್ಮ ಆರೋಗ್ಯ ವ್ಯವಸ್ಥೆಯ ಇತಿಹಾಸ ಸಂದರ್ಭಾನುಸಾರ ಪ್ರತಿಯೊಬ್ಬ ವ್ಯಕ್ತಿಯ ಅನುಭವಕ್ಕು ನಂಬಿರುವ ಸಾಧ್ಯತೆ ಇದೆ. ಇದಕ್ಕೆ ಸರ್ಕಾರ ವ್ಯವಸ್ಥೆ ಮತ್ತು ಖಾಸಗಿ ವಲಯ ಎಂಬ ಭೇದವೇನೂ ಇರಲಾರದು. ಆದರೆ, ಕೊಟ್ಟಿರ್ದು-19 ಸಾಂಕ್ರಾಂತಿಕವು ವ್ಯವಸ್ಥೆಯ ಮಿತಿಗಳ ಮೇಲೆ ಈಗ ಪ್ರವಿರ ಬಳಕು ಹೇಳುತ್ತಿದೆ. ಹುಳುಕುಗಳು ಎದ್ದುಕಾಣುವಂತೆ ಮಾಡಿದೆ. ಅತ್ಯಗತ್ಯಾಗಿ ಹಾಗೂ ತುರ್ತಾಗಿ ಸಿಗಬೇಕಾದವರಿಗೆ ಆರೋಗ್ಯ ಸೇವೆಯನ್ನು ದೂರಕ್ಕಿಂತೊಡುವಲ್ಲಿ ನಮ್ಮ ವ್ಯವಸ್ಥೆ ಸೋಲುತ್ತಿರುವುದು ದಿನೇ ದಿನೇ ಮನವರಿಕೆಯಾಗುತ್ತಿದೆ ಇದೆ.

ಸಾಮಾನ್ಯ ಸಂದರ್ಭದಲ್ಲಿ ಸರ್ಕಾರಿ ಆಸ್ತ್ರೆಗಳಲ್ಲಿನ ಕೊರತೆಗಳು ಜನರ ಟಿಕೆಗೆ ಒಳಗಾಗುತ್ತಿದ್ದವು. ವ್ಯಾದ್ಯರ ಕೊರತೆ, ಸ್ವಭಾವಿತೆಯಲ್ಲಿ ಅಭಾವ, ಸಾಧನ-ಸಲಕರಣೆಗಳು ಇಲ್ಲದಿರುವುದು, ಇದ್ದರೂ ಸುಫೀತಿಯಲ್ಲಿ ಇಲ್ಲದಿರುವುದು, ವಿಜಂಬ ಧೋರಣೆ... ಇಂತಹ ಸ್ವಾತಂತ್ರ್ಯಗಳು ಚರ್ಚೆಯಲ್ಲಿ ವಸ್ತು ಆಗಿರುತ್ತಿದ್ದವು. ಖಾಸಗಿ ವಲಯದ ಹೆಚ್ಚೆ ಆಸ್ತ್ರೆಗಳು ಬೇರೆ ಕಾರಣಗಳಾಗಿ ಜನರ ಬಾಯಿಗೆ ಆಹಾರ ಆಗುವುದಿದೆ. ಅದರಲ್ಲಿ ಮುಖ್ಯವಾಗಿ ಟಿಕೆಗೆ ಒಳಗಾಗುವ ಅಂಶ ವೆಚ್ಚೆ. ಅದು ಬಿಡಿ, ನಾವೇ ಬಯಸಿ ಹೋದ ಮೇಲೆ ಬೆಲೆ ತರಬೇಕಾದುದು ಅಗತ್ಯ.

ದೇಶದ ಎಲ್ಲ ಪ್ರಜಾಗಳೂ ಆರೋಗ್ಯ ಸೇವೆಯನ್ನು ನಮ್ಮ ಸಂಪಿಠಾನ ಖಾತರಿಪಡಿಸುತ್ತಿದೆ. ದುರ್ದಾಷ್ಟದ ಸಂಗತಿ ಎಂದರೆ ಸ್ವಾತಂತ್ಯ ಬಂದು ಏಳು ದಶಕಗಳು ಕೆಳದರೂ ಸಮರ್ಪಕ ಆರೋಗ್ಯ ವ್ಯವಸ್ಥೆಯನ್ನು ರೂಪಿಸಲು ನಮಗೆ ಇದುವರೆಗೂ ಸಾಧ್ಯವಾಗಿಲ್ಲ. ನಗರ ಪ್ರದೇಶಗಳ ಸುಮಾರು ಶೇಕಡೆ 70 ರಷ್ಟು ಜನರಿಗೆ ಹಾಗೂ ಗ್ರಾಮೀಣ ಪ್ರದೇಶಗಳ ಶೇ. 60 ರಷ್ಟು ಜನರಿಗೆ ಖಾಸಗಿ ವ್ಯಾದ್ಯಕೆಯ ಸೇವಾ ವಲಯವೇ ಮೂಲ ಅಧಾರ. ದೇಶದ ಶೇ. 58 ರಷ್ಟು ಆಸ್ತ್ರೆಗಳು ಖಾಸಗಿ ವಲಯದ ಅಧಿನದ್ದಲ್ಲಿವೆ. ಸುಮಾರು ಶೇ. 80 ರಷ್ಟು ವ್ಯಾದ್ಯರು ಖಾಸಗಿ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಅಂದರೆ ಸರ್ಕಾರವು ತನ್ನ ಪ್ರಜಾಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಬದಗಿಸುವಲ್ಲಿ ಸೋಲಿಡೆ ಎಂದೇ ಅಧ್ಯ.

ನೂರಾಮೂರತ್ತು ಕೊಟ್ಟಿ ಜನಸಂಖ್ಯೆ. ಆದರೆ, ಜಡಿಯಿದ ಶೇ. 1.2 ರಷ್ಟನ್ನು ಮಾತ್ರ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುತ್ತಿದೆ. ಮುಕ್ಕಾಲು ಪಾಲು ವ್ಯಾದ್ಯಕೆಯ ವೆಚ್ಚೆಯನ್ನು ಜನ ತಮ್ಮ ಜೀವನಿಂದ ತೆಗೆದು ಕೊಡುತ್ತಿದ್ದಾರೆ. ಎಲ್ಲರ ಬಳಿಯೂ ವ್ಯಾದ್ಯಕೆಯ ವಿಮೆ ಇಲ್ಲ. ಆದರೆ ಅಗತ್ಯವನ್ನು ಮನವರಿಕೆ ಮಾಡಿಕೊಡುವಲ್ಲೂ ನಮ್ಮ ವ್ಯವಸ್ಥೆ ಸೋಲಿಡೆ. ದೆಂಗಿ ಜ್ಞರ ಎಂದು ಆಸ್ತ್ರೆ ಸೇವಿದವರೂ ಲಕ್ಷಗಳ ಲೇಕ್ಕದಲ್ಲಿ ಶುಲ್ಕ ಪಾವತಿಸಿದ ನಿರ್ದರ್ಶನಗಳು ಇವೆ. ದೆಂಗಿ ಜ್ಞರ ತನು ವ್ಯಾಪಕವಾಗಿ ಹಣ್ಣಿದಾಗ ಆಸ್ತ್ರೆಗಳಲ್ಲಿನ ಸೂಪನೂಗಳು ಉಂಟಾಗಿದ್ದು ಮತ್ತು ಹಾಂಗಿ ಕೊರತೆ ಎದುರಾಗಿದ್ದು ಜನರ ನೆನಪಿನಿಂದ ಇನ್ನು ಮಾಡಿಲ್ಲ.

ದೆಂಗಿ ಜ್ಞರಕ್ಕೇ ಧರಗುಟ್ಟಿದ ನಮ್ಮ ಆರೋಗ್ಯ ವ್ಯವಸ್ಥೆಯು ಕೆಳಗಿರುವ ಕೊರೆನಾ ಬಿಕ್ಕಿನ್ನರು ಸಂದರ್ಭವನ್ನು ನಿಭಾಯಿಸಬಲ್ಲದು ಎಂದು ನಿರ್ದಿಷ್ಟ ಸುವಿದಾದರೂ ಹೇಗೆ? ಈಗ ನೋಡಿ, ಕೆಮ್ಮೆ-ಶೀತದಂಥ ಮಾಮೂಲಿ ಆರೋಗ್ಯ ಸೇವೆಗಳು ಕೂಡ ಕುಸಿದುಬಿಡ್ಡಿವೆ. ಫೆಬ್ರೂರಿ ಮತ್ತು ಮಾರ್ಚ್ ನಡುವಿನ ಅಧಿಭಯಲ್ಲಿ 1 ಲಕ್ಷದಿಂದ 2 ಲಕ್ಷದ್ವಯ ಮತ್ತು ಲಿಸೆಕ್ಕಾಗಿದ ವಂಚಿತರಾದ್ದಾರೆ ಎಂದು ಅಂದಾಜಿಸಲಾಗಿದೆ. ಇದರ ದೂರಗಾಮಿ ಪರಿಣಾಮಗಳು ಆಫಾತಕಾರಿ. ಬ್ರಹ್ಮ ಕ್ರಿಕೆಡಾಗಳು, ಹೆಚ್ಕೆ ಸಾಧನ-ಸಲಕರಣೆಗಳನ್ನು ಹೊಂದಿರುವ ಖಾಸಗಿ ಆಸ್ತ್ರೆಗಳ ಕ್ಕೆ ಬೆಲ್ಲಿವೆ. ಸರ್ಕಾರ ಅವರ ಮುಂದೆ ಮಂಡಿಯೂರಿ ಬೇಡುವಂತಹ ಶ್ರಿತಿ ಇದೆ. ನಿಜಗೂ ಬಯಸಾಗುವುದು ಕವ್ಯಕಾಲದಲ್ಲಿ ಎಂಬ ಮಾತಿದೆ. ಅದಿಗ ಬಯಲಾಗಿದೆ. ಆದರೆ, ನೋವ್‌ಲು ಉಂಡವರು ನಿಷ್ಪಾಪಿ ಜನ.

ಸರ್ಕಾರಿ ವ್ಯಾದ್ಯಕೆಯ ವ್ಯವಸ್ಥೆಯು ಪನ್ನೆ ಉನಗಳನ್ನು ಹೊಂದಿರಲಿ, ಆರೋಗ್ಯ ತುರ್ತಾಷ್ಟಿಯ ಈ ಹೊತ್ತಲ್ಲಿ ಕೊನಗೆ ಕೈಪಿದಿದ್ದು ಅದೇ ಎಂಬುದು ಗಮನಿಸಬೇಕಾದ ಸಂಗತಿ. ಗುಣಮಟ್ಟದ ವ್ಯಾದ್ಯಕೆಯ ಸೇವೆಯನ್ನು ದೂರಕ್ಕಿಂತೊಡುವುದು ಸರ್ಕಾರ ಪ್ರಯೋಧರ ಅಕ್ಯಂತ ಪ್ರಮುಖ ಜವಾಬ್ದಾರಿ. ಆರೋಗ್ಯ ವ್ಯವಸ್ಥೆಯನ್ನು ತುರ್ತಾಗಿ ಬಲಪಡಿಸಬೇಕಾದ ಅಗತ್ಯವನ್ನು ಈ ಬಿಕ್ಕಿಟ್ಟಿ ನಮಗೆ ಮನಗಾಳಿಸಿದೆ. ಇದನ್ನು ಅಧ್ಯತೆಯ ಕೆಲಸವನ್ನಾಗಿ ಸರ್ಕಾರ ಪರಿಗಣಿ ತಕ್ಷಣ ಸ್ವಂದಿಸಬೇಕಿದೆ. ಕೊರೆನಾದಾದಂತಹ ಸಂದರ್ಭ ಎದುರಾದಾಗ, ಹೋಗಾಡುವ ಬದಲು ಲೋಪಗಳನ್ನು ಮೊದಲೇ ಗುರುತಿಸಿ ಸರಿಪಡಿಸಬೇಕಾದ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸಾರ್ಥಕಗೊಳಿಸಬೇಕಾದ ಅಗತ್ಯ ಹಿಂದಂದಿಗಿಂತಲೂ ಈಗ ಹೆಚ್ಚಿಗೆ ಇದೆ. ಇದು ಅಯ್ಯೆಯಲ್ಲ, ಅನಿವಾಯ ಎಂಬುದನ್ನು ಈ ಸಾಂಕ್ರಾಂತಿಕ ನಮಗೆ ತೂರಿಸಿಕೊಟ್ಟಿದೆ. ಇನ್ನಾದರೂ ಎಚ್ಚೆತ್ತುಕೊಳ್ಳೋಣ.

■ ಎನ್ಎ ಉದಯಕುಮಾರ್